



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ ಎ Part - IV A	ಬೆಂಗಳೂರು, ಶುಕ್ರವಾರ, ೦೨, ಡಿಸೆಂಬರ್, ೨೦೨೨ ( ಮಾರ್ಗಶಿರ, ೧೧, ಶಕವರ್ಷ, ೧೯೪೪ ) BENGALURU, FRIDAY, 02, DECEMBER, 2022(MARGASHIRA, 11, SHAKAVARSHA, 1944)	ನಂ. ೫೯೧ No. 591
--------------------------	---	--------------------

## GOVERNMENT OF KARNATAKA

No: AGRI- ANE/32/2021

Karnataka Government Secretariat,  
M.S. Building,  
Bengaluru, dated: 02-12-2022.

### NOTIFICATION

Whereas the draft of the Karnataka Agriculture Services (Cadre and Recruitment) (Amendment) Rules, 2022, was published as required by sub-section (1) of section 3 read with section 8 of the Karnataka State Civil Service Act, 1978 (Karnataka Act 14 of 1990) in Notification No: AGRI-32/ANE/2021, dated: 28-10-2022 in Part IV-A vide No.542 of Karnataka Extraordinary Gazette dated: 28-10-2022 inviting objections and suggestions from all persons likely to be affected thereby within fifteen days from the date of publication of the draft in the Official Gazette.

Whereas, the said Gazette was made available to public on 28-10-2022.

And whereas the objections and suggestions received have been considered by the State Government.

Now, therefore, in exercise of the powers conferred by sub-section (1) of Section 3 read with Section 8 of the Karnataka State Civil Services Act, 1978 (Karnataka Act 14 of 1990), the Government hereby makes the following rules, namely;

## RULES

**1. Title and commencement.-** (1) These rules may be called the Karnataka Agriculture Services (Cadre and Recruitment) (Amendment) Rules, 2022.

(2) They shall come into force from the date of their final publication in the Official Gazette.

**2. Amendment of Schedule.-** In the Karnataka Agriculture Services (Recruitment) Rules, 2021 in the schedule,-

(1) before the entries relating to the category of post of “Commissioner for Agriculture”, at serial no. 1 the following shall be inserted, namely:-

Part-1
--------

(2) in Part-2 (TECHNICAL CADRE),-

(a) after the category of post of “Director of Agriculture”, at serial no. 1, and entries relating there to following shall be inserted, namely:

1A	Director of Agriculture (Secondary Agriculture) (Rs.97,100-1,41,300)	0	1	0	1	By Promotion by selection from the cadre of Additional Director of Agriculture.	Must have put in a service of not less than three years in the cadre of Additional Director of Agriculture.
----	--	---	---	---	---	---	---

(b) in the category of post of “Joint Director of Agriculture” at serial no. 3, entries relating to number of posts in column 3, for the figures “0,46,6,52” the figures **“0,44,14,58”**, shall be substituted.

(c) in the category of post of “Deputy Director of Agriculture”, at serial no. 4, entries relating to number of posts in column 3, for the figures “5,81,0,86” the figures **“5,83,0,88”**, shall be substituted.

(d) for the category of post of “Assistant Director of Agriculture”, at serial no. 5 and entries relating there to the following shall be substituted, namely:-

“

5	Assistant Director of Agriculture (Rs.52,650-97,100/-)	19	398	0	417	<p>(1) Twenty percent by direct Recruitment in accordance with the Karnataka Civil Services (Direct Recruitment) (General) Rules, 2021; and</p> <p>(2) Eighty percent by promotion from the cadre of Agricultural Officer</p>	<p><b>For Direct Recruitment:</b> Must be holder of Master Degree in Agriculture from an University established by Law and accredited by the Indian Council for Agricultural Research (ICAR).</p> <p><b>For Promotion:</b></p> <p>(1) Must have put in a service of not less than 5 years in the cadre of agricultural officer; and</p> <p>(2) Must be holder of B.Sc in Agriculture or B.Sc (Hons.) Agriculture or B.Tech (Food Science and Technology)/ B.Tech(Food Technology) or B.Sc (Agriculture Marketing and Co-operation)/ B.Sc (Hons.) Agri Marketing and Co-operation / B.Sc (Hons.) Agri Business Management or B.Sc (Agri bio-technology)/ B.Tech (Bio-technology) or B.Sc (Agricultural Engineering)/</p>
---	--	----	-----	---	-----	---	---

						<p>B.Tech (Agricultural Engineering);</p> <p>Provided that, those possessing a qualification other than a Bachelors degree (B.Sc)/ B.Sc (Hons.) Agriculture shall not be considered against and/or promoted to any of the post notified by the Government of Karnataka vide Notifications AGD 3 AMS 2016, dated:01.09.2016, AGD 135 AMS 2016, dated:07.09.2016 and AGD 134 AMS 2016 dated:03.10.2016 or notified by Government from time to time.</p>
--	--	--	--	--	--	---

- (e) in the category of post of “Agricultural Officer” at serial no. 7, in column 5,-
- (i) under the heading “For Direct Recruitment”, for the words “ filled by holders of Bachelor Degree in Agriculture and remaining fifteen percent of post shall be filled by holders of B.Tech (Agricultural Engineering) or B.Tech (Food technology/Food Science and Technology) or B.Tech (Biotechnology)” the words “filled by holders of B.Sc in Agriculture or B.Sc (Hons.)Agriculture and remaining fifteen percent of post shall be filled by holders of B.Tech (Food Science and Technology)/B.Tech(Food Technology) or B.Sc (Agriculture Marketing and Co-operation)/ B.Sc (Hons.) Agri Marketing and Co-operation / B.Sc (Hons.) Agri Business Management or B.Sc (Agri bio-technology)/ B.Tech (Bio-technology) or B.Sc (Agricultural Engineering)/B.Tech (Agricultural Engineering) ” shall be substituted.

- 
- (ii) under the heading “For Promotion”, in the proviso for the words “other than a Bachelor Degree in Agriculture {B.Tech (Agricultural engineering) or B.Tech (Food technology/Food Science and Technology) or B.Tech (Biotechnology)}” the words “other than a B.Sc in Agriculture or B.Sc (Hons.)Agriculture or B.Tech (Food Science and Technology)/B.Tech(Food Technology) or B.Sc (Agriculture Marketing and Co-operation)/ B.Sc (Hons.) Agri Marketing and Co-operation / B.Sc (Hons.) Agri Business Management or B.Sc (Agri bio-technology)/ B.Tech (Bio-technology) or B.Sc (Agricultural Engineering)/B.Tech (Agricultural Engineering)” shall be substituted.
- (f) in the category of post of “Assistant Agricultural Officer” at serial no. 9, in column 5, under the heading “For Direct Recruitment” for the words “filled by holders of Bachelor’s Degree in Agriculture and remaining fifteen percent of post shall be filled by holders of B.Tech (Agricultural Engineering) or B.Tech (Food Technology/Food Science and Technology) or B.Tech (Biotechnology)” the words “filled by holders of B.Sc in Agriculture or B.Sc (Hons.)Agriculture and remaining fifteen percent of post shall be filled by holders of B.Tech (Food Science and Technology)/B.Tech(Food Technology) or B.Sc (Agriculture Marketing and Co-operation)/ B.Sc (Hons.) Agri Marketing and Co-operation / B.Sc (Hons.) Agri Business Management or B.Sc (Agri Bio-technology)/ B.Tech (Bio-technology) or B.Sc (Agricultural Engineering)/B.Tech (Agricultural Engineering)” shall be substituted.
- (g) in Part-3 (MINISTERIAL STAFF CADRE) - in the category of post of ‘Administrative Officer’ at serial no. 1, in column 5, the following shall be inserted at the end namely,-
- “Provided that, if an officer who has put in a service of not less than five years is not available, then an officer who has put in a service of not less than three years may be considered for promotion”.
- (h) in Part-3 (MINISTERIAL STAFF CADRE) - in the category of post of ‘Assistant Administrative Officer’ at serial no. 2, in column 5, the following shall be inserted at the end namely,-

“Provided that, if an official who has put in a service of not less than five years is not available, then an official who has put in a service of not less than three years may be considered for promotion”.

By order and in the name of the  
Governor of Karnataka

(SADANAND N. PAVASKAR)  
Deputy Secretary to Government-1,  
Agriculture Department.

### **ಕರ್ನಾಟಕ ಸರ್ಕಾರ**

ಸಂಖ್ಯೆ: Agri-32/ANE/2021

ಕರ್ನಾಟಕ ಸರ್ಕಾರ ಸಚಿವಾಲಯ  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು, ದಿನಾಂಕ: 02-12-2022.

### **ಅಧಿಸೂಚನೆ**

“ಕರ್ನಾಟಕ ಕೃಷಿ ಸೇವೆಗಳು (ವೃಂದ ಹಾಗೂ ನೇಮಕಾತಿ) (ತಿದ್ದುಪಡಿ) ನಿಯಮಗಳು, 2022” ಇದನ್ನು ರಚಿಸುವುದಕ್ಕೆ ದಿನಾಂಕ: 28-10-2022ರ ಅಧಿಸೂಚನೆ ಸಂಖ್ಯೆ: AGRI-ANE/32/2021ರಲ್ಲಿ ಪ್ರಕಟಿಸಿರುವ ಈ ಮುಂದಿನ ತಿದ್ದುಪಡಿ ನಿಯಮಗಳ ಕರಡನ್ನು ವಿಶೇಷ ರಾಜ್ಯಪತ್ರದಲ್ಲಿ ಇದರ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ, ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ ದಿನಾಂಕ: 28-10-2022ರ ಕರ್ನಾಟಕ ರಾಜ್ಯಪತ್ರದ ಭಾಗ-IV ಎ ರ ಸಂಖ್ಯೆ: 542ರಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ 14ನೇ ಕರ್ನಾಟಕ ಅಧಿನಿಯಮ) 3ನೇ ಪ್ರಕರಣದ (2)ನೇ ಉಪಪ್ರಕರಣದ (ಎ) ಖಂಡವನ್ನು ಪ್ರಕರಣ 8ರೊಂದಿಗೆ ಓದಿಕೊಂಡು ಅದರಲ್ಲಿ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ ;

ಸದರಿ ರಾಜ್ಯಪತ್ರವನ್ನು ದಿನಾಂಕ: 28-10-2022ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ ;

ಮತ್ತು, ಸದರಿ ಕರಡಿನ ಬಗ್ಗೆ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗಿದ್ದು, ಅವುಗಳನ್ನು ರಾಜ್ಯ ಸರ್ಕಾರವು ಪರಿಶೀಲಿಸಿರುವುದರಿಂದ ;

ಈಗ, ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978, (1990ರ 14ನೇ ಕರ್ನಾಟಕ ಅಧಿನಿಯಮ) 3ನೇ ಪ್ರಕರಣದ (1)ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ ಎಂದರೆ :-

## ನಿಯಮಗಳು

**1. ಶೀರ್ಷಿಕೆ ಮತ್ತು ಪ್ರಾರಂಭ.-** (1) ಈ ನಿಯಮಗಳನ್ನು "ಕರ್ನಾಟಕ ಕೃಷಿ ಸೇವೆಗಳು (ವೃಂದ ಹಾಗೂ ನೇಮಕಾತಿ) (ತಿದ್ದುಪಡಿ) ನಿಯಮಗಳು, 2022" ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

**2. ಅನುಸೂಚಿಯ ತಿದ್ದುಪಡಿ,-** "ಕರ್ನಾಟಕ ಕೃಷಿ ಸೇವೆಗಳು (ವೃಂದ ಹಾಗೂ ನೇಮಕಾತಿ) ನಿಯಮಗಳು, 2021" ರ ಅನುಸೂಚಿಯಲ್ಲಿ,-

(1) "ಕೃಷಿ ಆಯುಕ್ತರು" ಹುದ್ದೆಯ ಪ್ರವರ್ಗಕ್ಕೆ ಸಂಬಂಧಿಸಿದ ನಮೂದುಗಳ ಮೊದಲು, ಕ್ರಮ ಸಂಖ್ಯೆ. 1ರ ಕೆಳಗೆ, ಈ ಕೆಳಗಿನವುಗಳನ್ನು ಸೇರಿಸತಕ್ಕದ್ದು, ಅವುಗಳೆಂದರೆ :

### ಭಾಗ-1

(2) ಭಾಗ -2 ರಲ್ಲಿ (ತಾಂತ್ರಿಕ ವೃಂದ) :-

(ಎ) "ಕೃಷಿ ನಿರ್ದೇಶಕರು" ಹುದ್ದೆಯ ಪ್ರವರ್ಗದ ನಂತರ, ಕ್ರಮ ಸಂಖ್ಯೆ. 1, ಮತ್ತು ಕೆಳಗಿನವುಗಳಿಗೆ ಸಂಬಂಧಿಸಿದ ನಮೂದುಗಳನ್ನು ಸೇರಿಸತಕ್ಕದ್ದು, ಅವುಗಳೆಂದರೆ:

1ಎ	ಕೃಷಿ ನಿರ್ದೇಶಕರು (ಸೆಕೆಂಡರಿ ಕೃಷಿ) (ರೂ.97,100- 1,41,300)	0	1	0	1	ಅಪರ ಕೃಷಿ ನಿರ್ದೇಶಕರು ವೃಂದದಿಂದ ಆಯ್ಕೆ ಮೂಲಕ ಮುಂಬಡ್ತಿ	ಅಪರ ಕೃಷಿ ನಿರ್ದೇಶಕರು ವೃಂದದಲ್ಲಿ ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆಯನ್ನು ಸಲ್ಲಿಸಿರತಕ್ಕದ್ದು
							3

(ಬಿ) "ಜಂಟಿ ಕೃಷಿ ನಿರ್ದೇಶಕರು" ಹುದ್ದೆಯ ಪ್ರವರ್ಗದಲ್ಲಿ, ಕ್ರಮ ಸಂಖ್ಯೆ. 3, ಅಂಕಣ 3 ರಲ್ಲಿನ ಹುದ್ದೆಗಳ ಸಂಖ್ಯೆಗೆ ಸಂಬಂಧಿಸಿದ ನಮೂದುಗಳು, "0,46,6,52" ಅಂಕಿಗಳಿಗೆ ಬದಲಾಗಿ "0,44,14,58" ಅಂಕಿಗಳೆಂದು ಬದಲಿಸಿಕೊಳ್ಳತಕ್ಕದ್ದು.

(ಸಿ) "ಉಪ ಕೃಷಿ ನಿರ್ದೇಶಕರು" ಹುದ್ದೆಯ ಪ್ರವರ್ಗದಲ್ಲಿ, ಕ್ರಮ ಸಂಖ್ಯೆ. 4, ಅಂಕಣ 3 ರಲ್ಲಿನ ಹುದ್ದೆಗಳ ಸಂಖ್ಯೆಗೆ ಸಂಬಂಧಿಸಿದ ನಮೂದುಗಳು, "5,81,0,86" ಅಂಕಿಗಳಿಗೆ ಬದಲಾಗಿ "5,83,0,88" ಅಂಕಿಗಳೆಂದು ಬದಲಿಸಿಕೊಳ್ಳತಕ್ಕದ್ದು.

(ಡಿ) "ಸಹಾಯಕ ಕೃಷಿ ನಿರ್ದೇಶಕ" ಹುದ್ದೆಯ ಪ್ರವರ್ಗಕ್ಕೆ, ಕ್ರಮ ಸಂಖ್ಯೆ. 5 ಮತ್ತು ಕೆಳಗಿನವುಗಳಿಗೆ ಸಂಬಂಧಿಸಿದ ನಮೂದುಗಳನ್ನು ಬದಲಿಸತಕ್ಕದ್ದು, ಅವುಗಳೆಂದರೆ:-

5	ಸಹಾಯಕ ಕೃಷಿ ನಿರ್ದೇಶಕರು (ರೂ.52,650- 97,100/-)	19	398	0	417	<p>1) ಶೇ.20ರಷ್ಟು ಹುದ್ದೆಗಳನ್ನು ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಆಯ್ಕೆಯ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರನ್ವಯ ನೇರ ನೇಮಕಾತಿ ಮೂಲಕ; ಮತ್ತು</p> <p>2) ಶೇ.80 ರಷ್ಟು ಹುದ್ದೆಗಳನ್ನು ಕೃಷಿ ಅಧಿಕಾರಿ ವೃಂದದಿಂದ ಮುಂಬಡ್ತಿ ಮೂಲಕ.</p>	<p><b>ನೇರ ನೇಮಕಾತಿಗಾಗಿ:</b> ಕಾನೂನಿನನ್ವಯ ಸ್ಥಾಪಿಸಲ್ಪಟ್ಟ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಇವರಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರ್ಜಿಸಿದ ಕೃಷಿ ಸ್ನಾತಕೋತ್ತರ ಪದವಿ ಅಥವಾ ಸರ್ಕಾರದಿಂದ ಕಾಲ ಕಾಲಕ್ಕೆ ಅಧಿಸೂಚಿಸಲಾಗುವ ವಿದ್ಯಾರ್ಹತೆ ಹೊಂದಿರತಕ್ಕದ್ದು;</p> <p><b>ಮುಂಬಡ್ತಿಗಾಗಿ:-</b></p> <p>1) ಕೃಷಿ ಅಧಿಕಾರಿ ವೃಂದದಲ್ಲಿ 5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು; ಮತ್ತು</p> <p>2) ಬಿ.ಎಸ್ಸಿ, (ಕೃಷಿ)/ ಬಿ.ಎಸ್ಸಿ (ಆನರ್ಸ್) ಕೃಷಿ ಅಥವಾ ಬಿ. ಟೆಕ್ (ಆಹಾರ ವಿಜ್ಞಾನ &amp; ತಂತ್ರಜ್ಞಾನ)/ ಬಿ. ಟೆಕ್. (ಆಹಾರ ತಂತ್ರಜ್ಞಾನ) ಅಥವಾ ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)/ಬಿ.ಎಸ್ಸಿ (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ/ಬಿ.ಎಸ್ಸಿ (ಆನರ್ಸ್) ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಅಥವಾ ಬಿ.ಎಸ್ಸಿ, (ಕೃಷಿ ಜೈವಿಕ ತಂತ್ರಜ್ಞಾನ)/ ಬಿ. ಟೆಕ್ (ಕೃಷಿ ಜೈವಿಕ ತಂತ್ರಜ್ಞಾನ)/ ಅಥವಾ ಬಿ.ಎಸ್ಸಿ (ಅಗ್ರಿಕಲ್ಚರಲ್ ಇಂಜಿನಿಯರಿಂಗ್)/ ಬಿ.ಟೆಕ್ (ಅಗ್ರಿಕಲ್ಚರಲ್ ಇಂಜಿನಿಯರಿಂಗ್ ); ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.</p> <p>ಪರಂತು, ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಎಜಿಡಿ 3 ಎಎಂಎಸ್ 2016, ದಿನಾಂಕ: 01.09.2016, ಎಜಿಡಿ 135 ಎಎಂಎಸ್ 2016, ದಿನಾಂಕ: 07.09.2016 ಮತ್ತು</p>
---	---	----	-----	---	-----	---	---



							<p>ಎಜಿಡಿ 134 ಎಎಂಎಸ್ 2016, ದಿನಾಂಕ:03.10.2016 ರಲ್ಲಿ ಅಧಿಸೂಚಿಸಿರುವ ಹುದ್ದೆಗಳ ಮತ್ತು ಅಥವಾ/ ಸರ್ಕಾರದಿಂದ ಕಾಲಕಾಲಕ್ಕೆ ಅಧಿಸೂಚಿಸುವ ಹುದ್ದೆಗಳ ಎದುರಾಗಿ ಮುಂಬಡ್ತಿಗೆ ಬಿ.ಎಸ್ಸಿ (ಕೃಷಿ) / ಬಿ.ಎಸ್ಸಿ (ಆನರ್ಸ್) ಕೃಷಿ ಸ್ನಾತಕ ಪದವಿ ವಿದ್ಯಾರ್ಹತೆ ಹೊಂದಿರುವವರನ್ನು ಹೊರತುಪಡಿಸಿ, ಇತರೆ ವಿದ್ಯಾರ್ಹತೆಯನ್ನು ಪರಿಗಣಿಸತಕ್ಕದ್ದಲ್ಲ.</p>
--	--	--	--	--	--	--	---

(ಇ) "ಕೃಷಿ ಅಧಿಕಾರಿ" ಹುದ್ದೆಯ ಪ್ರವರ್ಗದಲ್ಲಿ ಕ್ರಮ ಸಂಖ್ಯೆ. 7, ಅಂಕಣ 5 ರಲ್ಲಿ,

(i) "ನೇರ ನೇಮಕಾತಿಗಾಗಿ" ಶೀರ್ಷಿಕೆಯಡಿಯಲ್ಲಿ, "ಬಿ.ಎಸ್ಸಿ (ಕೃಷಿ) ಅಥವಾ ಸರ್ಕಾರದಿಂದ ಕಾಲ ಕಾಲಕ್ಕೆ ಅಧಿಸೂಚಿಸಲಾಗುವ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು; ಮತ್ತು ಶೇ. 15 ರಷ್ಟು ಹುದ್ದೆಗಳನ್ನು ಬಿ.ಟೆಕ್ (ಕೃಷಿ ಇಂಜಿನಿಯರಿಂಗ್ ಅಥವಾ ಬಿ.ಟೆಕ್ (ಆಹಾರ ತಂತ್ರಜ್ಞಾನ/ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ)/ಬಿ.ಟೆಕ್ (ಜೈವಿಕ ತಂತ್ರಜ್ಞಾನ) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳತಕ್ಕದ್ದು" ಎಂಬ ಪದಗಳ ಬದಲಾಗಿ "ಬಿ.ಎಸ್ಸಿ, (ಕೃಷಿ) ಅಥವಾ ಬಿ.ಎಸ್ಸಿ (ಆನರ್ಸ್) ಕೃಷಿ ಮತ್ತು ಶೇ. 15 ರಷ್ಟು ಹುದ್ದೆಗಳನ್ನು ಬಿ. ಟೆಕ್ (ಆಹಾರ ವಿಜ್ಞಾನ & ತಂತ್ರಜ್ಞಾನ)/ ಬಿ. ಟೆಕ್. (ಆಹಾರ ತಂತ್ರಜ್ಞಾನ) ಅಥವಾ ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)/ಬಿ.ಎಸ್ಸಿ (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ/ಬಿ.ಎಸ್ಸಿ (ಆನರ್ಸ್) ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಅಥವಾ ಬಿ.ಎಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ)/ಬಿ.ಟೆಕ್ (ಜೈವಿಕ ತಂತ್ರಜ್ಞಾನ)/ ಅಥವಾ ಬಿ.ಎಸ್ಸಿ (ಅಗ್ರಿಕಲ್ಚರಲ್ ಇಂಜಿನಿಯರಿಂಗ್)/ ಬಿ.ಟೆಕ್ (ಅಗ್ರಿಕಲ್ಚರಲ್ ಇಂಜಿನಿಯರಿಂಗ್); ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳುವುದು" ಎಂದು ಬದಲಾಯಿಸಿಕೊಳ್ಳತಕ್ಕದ್ದು.

(ii) "ಮುಂಬಡ್ತಿಗಾಗಿ" ಶೀರ್ಷಿಕೆಯಡಿಯಲ್ಲಿ, "{ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ಅಥವಾ ಬಿ.ಟೆಕ್ (ಆಹಾರ ತಂತ್ರಜ್ಞಾನ/ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ ಬಿ. ಟೆಕ್ (ಜೈವಿಕ ತಂತ್ರಜ್ಞಾನ)} ಕೃಷಿ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳತಕ್ಕದ್ದು" ಎಂಬ ಪದಗಳ ಬದಲಾಗಿ "ಬಿ.ಎಸ್ಸಿ, (ಕೃಷಿ) ಅಥವಾ ಬಿ.ಎಸ್ಸಿ (ಆನರ್ಸ್) ಕೃಷಿ, ಬಿ. ಟೆಕ್ (ಆಹಾರ ವಿಜ್ಞಾನ & ತಂತ್ರಜ್ಞಾನ)/ ಬಿ. ಟೆಕ್. (ಆಹಾರ ತಂತ್ರಜ್ಞಾನ) ಅಥವಾ ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)/ಬಿ.ಎಸ್ಸಿ (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ/ಬಿ.ಎಸ್ಸಿ (ಆನರ್ಸ್) ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಅಥವಾ ಬಿ.ಎಸ್ಸಿ, (ಕೃಷಿ ಜೈವಿಕ ತಂತ್ರಜ್ಞಾನ)/ಬಿ. ಟೆಕ್ (ಜೈವಿಕ ತಂತ್ರಜ್ಞಾನ)/ ಅಥವಾ ಬಿ.ಎಸ್ಸಿ (ಅಗ್ರಿಕಲ್ಚರಲ್ ಇಂಜಿನಿಯರಿಂಗ್)/ ಬಿ.ಟೆಕ್ (ಅಗ್ರಿಕಲ್ಚರಲ್ ಇಂಜಿನಿಯರಿಂಗ್); ಎಂಬ ಪದಗಳನ್ನು ಬದಲಾಯಿಸಿಕೊಳ್ಳತಕ್ಕದ್ದು.

(ಎಫ್) "ಸಹಾಯಕ ಕೃಷಿ ಅಧಿಕಾರಿ" ಹುದ್ದೆಯ ಪ್ರವರ್ಗದಲ್ಲಿ ಕ್ರಮ ಸಂಖ್ಯೆ. 9, ಅಂಕಣ 5 ರಲ್ಲಿ, "ನೇರ ನೇಮಕಾತಿಗಾಗಿ" ಶೀರ್ಷಿಕೆಯಡಿಯಲ್ಲಿ, "ಬಿ.ಎಸ್ಸಿ (ಕೃಷಿ) ಅಥವಾ ಸರ್ಕಾರದಿಂದ ಕಾಲ ಕಾಲಕ್ಕೆ ಅಧಿಸೂಚಿಸಲಾಗುವ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು; ಮತ್ತು ಶೇ. 15 ರಷ್ಟು

ಹುದ್ದೆಗಳನ್ನು ಬಿ.ಟೆಕ್ (ಜೈವಿಕ ತಂತ್ರಜ್ಞಾನ), ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ಅಥವಾ ಬಿ.ಟೆಕ್ (ಆಹಾರ ತಂತ್ರಜ್ಞಾನ/ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿ. ಟೆಕ್ (ಜೈವಿಕ ತಂತ್ರಜ್ಞಾನ) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳತಕ್ಕದ್ದು" ಎಂಬ ಪದಗಳ ಬದಲಾಗಿ "ಬಿ.ಎಸ್ಸಿ, (ಕೃಷಿ) ಅಥವಾ ಬಿ.ಎಸ್ಸಿ (ಆನರ್ಸ್) ಕೃಷಿ ಮತ್ತು ಶೇ. 15 ರಷ್ಟು ಹುದ್ದೆಗಳನ್ನು ಬಿ. ಟೆಕ್ (ಆಹಾರ ವಿಜ್ಞಾನ & ತಂತ್ರಜ್ಞಾನ)/ ಬಿ. ಟೆಕ್. (ಆಹಾರ ತಂತ್ರಜ್ಞಾನ) ಅಥವಾ ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)/ಬಿ.ಎಸ್ಸಿ (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ/ಬಿ.ಎಸ್ಸಿ (ಆನರ್ಸ್) ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಅಥವಾ ಬಿ.ಎಸ್ಸಿ, (ಕೃಷಿ ಜೈವಿಕ ತಂತ್ರಜ್ಞಾನ)/ಬಿ. ಟೆಕ್ (ಜೈವಿಕ ತಂತ್ರಜ್ಞಾನ)/ ಅಥವಾ ಬಿ.ಎಸ್ಸಿ (ಅಗ್ರಿಕಲ್ಚರಲ್ ಇಂಜಿನಿಯರಿಂಗ್)/ ಬಿ.ಟೆಕ್ (ಅಗ್ರಿಕಲ್ಚರಲ್ ಇಂಜಿನಿಯರಿಂಗ್); ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳುವುದು" ಎಂದು ಬದಲಾಯಿಸಿಕೊಳ್ಳತಕ್ಕದ್ದು.

**(ಜಿ) ಭಾಗ-3 (ಲಿಪಿಕ ಹುದ್ದೆಗಳ ವೃಂದ)- "ಆಡಳಿತಾಧಿಕಾರಿ" ಹುದ್ದೆಯ ವರ್ಗದಲ್ಲಿ ಕ್ರಮ ಸಂಖ್ಯೆ. 1, ಅಂಕಣ 5 ರ ಕೊನೆಯಲ್ಲಿ ಈ ಕೆಳಗಿನಂತೆ ಸೇರಿಸಿಕೊಳ್ಳತಕ್ಕದ್ದು,-**

"ಪರಂತು, ಕನಿಷ್ಠ 05 ವರ್ಷಗಳ ಸೇವೆಯನ್ನು ಪೂರೈಸಿರುವ ಅಧಿಕಾರಿಯು ಲಭ್ಯವಿಲ್ಲದೇ ಇದ್ದಲ್ಲಿ, ಕನಿಷ್ಠ 3 ವರ್ಷಗಳ ಸೇವೆಯನ್ನು ಪೂರೈಸಿರುವ ಅಧಿಕಾರಿಯವರನ್ನು ಮುಂಬಡ್ತಿಗಾಗಿ ಪರಿಗಣಿಸಬಹುದಾಗಿದೆ".

**(ಹೆಚ್) ಭಾಗ-3 (ಲಿಪಿಕ ಹುದ್ದೆಗಳ ವೃಂದ)- "ಸಹಾಯಕ ಆಡಳಿತಾಧಿಕಾರಿ" ಹುದ್ದೆಯ ಪ್ರವರ್ಗದಲ್ಲಿ ಕ್ರಮ ಸಂಖ್ಯೆ.2, ಅಂಕಣ 5 ರ ಕೊನೆಯಲ್ಲಿ ಈ ಕೆಳಗಿನಂತೆ ಸೇರಿಸಿಕೊಳ್ಳತಕ್ಕದ್ದು,-**

"ಪರಂತು, ಕನಿಷ್ಠ 05 ವರ್ಷಗಳ ಸೇವೆಯನ್ನು ಪೂರೈಸಿರುವ ಸಿಬ್ಬಂದಿಯು ಲಭ್ಯವಿಲ್ಲದೇ ಇದ್ದಲ್ಲಿ, ಕನಿಷ್ಠ 3 ವರ್ಷಗಳ ಸೇವೆಯನ್ನು ಪೂರೈಸಿರುವ ಸಿಬ್ಬಂದಿಯವರನ್ನು ಮುಂಬಡ್ತಿಗಾಗಿ ಪರಿಗಣಿಸಬಹುದಾಗಿದೆ".

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಸದಾನಂದ ಎನ್. ಪಾವಸ್ಯರ್)  
ಸರ್ಕಾರದ ಉಪ ಕಾರ್ಯದರ್ಶಿ-1,  
ಕೃಷಿ ಇಲಾಖೆ.